

|| ಶ್ರೀದಶಾವತಾರಸ್ತೋತ್ರಮ್ ||

ನವೋಽಸ್ತು ನಾರಾಯಣಮಂದಿರಾಯ ನವೋಽಸ್ತು ಹಾರಾಯಣಕಂಧರಾಯ |
ನವೋಽಸ್ತು ಪಾರಾಯಣಚರ್ಚಿತಾಯ ನವೋಽಸ್ತು ನಾರಾಯಣ ತೇಽರ್ಚಿತಾಯ || ೧ ||

ನವೋಽಸ್ತು ಮತ್ಸ್ಯಾಯ ಲಯಾಬ್ಧಿಗಾಯ ನವೋಽಸ್ತು ಕೂರ್ಮಾಯ ಪಯೋಬ್ಧಿಗಾಯ |
ನವೋ ವರಾಹಾಯ ಧರಾಧರಾಯ ನವೋ ನೃಸಿಂಹಾಯ ಪರಾತ್ಪರಾಯ || ೨ ||

ನವೋಽಸ್ತು ಶಕ್ರಾಶ್ರಯವಾಮನಾಯ ನವೋಽಸ್ತು ವಿಪ್ರೋತ್ಸವಭಾರ್ಗವಾಯ |
ನವೋಽಸ್ತು ಸೀತಾಹಿತರಾಘವಾಯ ನವೋಽಸ್ತು ಪಾರ್ಥಸ್ತುತಯಾದವಾಯ || ೩ ||

ನವೋಽಸ್ತು ಬುದ್ಧಾಯ ವಿವೋಹಕಾಯ ನವೋಽಸ್ತು ತೇ ಕಲ್ಕಿಪದೋದಿತಾಯ |
ನವೋಽಸ್ತು ಪೂರ್ಣಾಮಿತಸದ್ಗುಣಾಯ ನವೋಽಸ್ತು ನಾಥಾಯ ಹಯಾನನಾಯ || ೪ ||

ಕರಸ್ಥಶಂಖೋಲ್ಲಸದಕ್ಷಮಾಲಾಪ್ರಬೋಧಮುದ್ರಾಭಯಪುಸ್ತಕಾಯ |
ನವೋಽಸ್ತು ವಕ್ತ್ರೋದ್ಗಿರದಾಗಮಾಯ ನಿರಸ್ತಹೇಯಾಯ ಹಯಾನನಾಯ || ೫ ||

ರಮಾಸಮಾಕಾರಚತುಷ್ಟಯೇನ ಕ್ರಮಾಚ್ಚತುರ್ದಿಕ್ಷು ನಿಷೇವಿತಾಯ |
ನವೋಽಸ್ತು ಪಾಶ್ವದ್ವಯಗದ್ವಿರೂಪಶ್ರಿಯಾಽಭಿಷಿಕ್ತಾಯ ಹಯಾನನಾಯ || ೬ ||

ಕಿರೀಟಪಟ್ಟಾಂಗದಹಾರಕಾಂಚೀಸುರತ್ನಪೀತಾಂಬರನೂಪುರಾದೈಃ |
ವಿರಾಜಿತಾಂಗಾಯ ನವೋಽಸ್ತು ತುಭ್ಯಂ ಸುರೈಃ ಪರಿತಾಯ ಹಯಾನನಾಯ || ೭ ||

ವಿದೋಷಕೋಟೀಂದುನಿಭಪ್ರಭಾಯ ವಿಶೇಷತೋ ಮಧ್ವಮುನಿಪ್ರಿಯಾಯ |
ವಿಮುಕ್ತವಂದ್ಯಾಯ ನವೋಽಸ್ತು ವಿಷ್ವಗ್ವಿಧೂತವಿಘ್ನಾಯ ಹಯಾನನಾಯ || ೮ ||

ನವೋಽಸ್ತು ಶಿಷ್ಯೇಷ್ಟದವಾದಿರಾಜಕೃತಾಷ್ಟಕಾಭಿಷ್ಟುತಚೇಷ್ಟಿತಾಯ |
ದಶಾವತಾರೈಸ್ತಿದಶಾರ್ಥದಾಯ ನಿಶೇಶಬಿಂಬಸ್ಥಹಯಾನನಾಯ || ೯ ||

|| ಇತಿ ಶ್ರೀವಾದಿರಾಜತೀರ್ಥಶ್ರೀಚರಣವಿರಚಿತಂ ದಶಾವತಾರಸ್ತೋತ್ರಮ್ ||